



ಇಂಥ ರಘುಗಳೇ ಇಲ್ಲಿ

ಬಮೀರ್ವಯರ ದಾಳಿಯಲ್ಲಿ ಶಿಧಿಲಗೊಂಡ ಅಯುತ್ತಾಯದ ಸೃಜಿನಿವೇಷಭವವನ್ನು ಪ್ರನನ್ನಿರ್ಮಾಣ ಮಾಡಿ ಆ ಕಲೆ, ಶೈಲಿ, ಸಂಸ್ಕೃತಿಯನ್ನು ರಕ್ಷಿಸಿಕೊಳ್ಳಲು ಸಯಾಮೀ ದೊರೆಗಳು ಅಲ್ಲಿಯ ಕುಶಲಕರ್ಮಗಳನ್ನೇ ಕರೆತಂದರು. ಬ್ಯಾಂಕಾಕಿನ ಈ ಭವ್ಯ ಅರಮಣ, ಉಂಟಾಗಿರುವ ದೇಗುಲಗಳು – ಇದಕ್ಕೆಲ್ಲ ಮುಖ್ಯ ಹಿನ್ನೆಲೆ ಭಾರತೀಯರ ರಾಮಾಯಣದ ಭವ್ಯ ಸಂಸ್ಕೃತಿ ಮತ್ತು ಬೌದ್ಧ ಧರ್ಮ. ಅಶೋಕ ಚಕ್ರವರ್ತಿಯ ಕಾಲದಲ್ಲಿ ಬುಧತತ್ವಗಳ ಪ್ರಭಾವವೂ ಈ ವಿಷಯದಲ್ಲಿ ಪ್ರಾಣಿಗಳ ಮೇಲಾಗಿದೆ.

ಸಯಾಮ್ ಎನ್ನುವ ತಳ್ಳು ಸಂಸ್ಕೃತದ ‘ಶ್ರಾಮ್’ನಿಂದ ಬಂದಿದ್ದಂತೆ. ಒಂದಿಷ್ಟು ಕಂಡುಬಂದು ಈ ಜಾನಾಗವನ್ನು ಶ್ರಾಮವಣಿಯಲ್ಲಿ ಎಂದೇ ಗುರುತಿಸಿಕೊಂಡಿದ್ದು, ಇಂಗ್ಲಿಷರ ಬಾಯಲ್ಲಿ ಅದು ಸಯಾಮ್ ಆಗಿ. ಧಾರ್ಯೀಂಡ್ ಜನ ಸಯಾಮೀಸ್ ಎಂದೇ ಹೆಸರಾದರೆಂದು ಕೇಳಿದೆ. ಇಲ್ಲಿಯ ಕಲೆ, ಕಟ್ಟಡ ವಿನಾಸ್, ಶೈಲಿ, ಪರಂಪರೆ ಎಲ್ಲವೂ ನಮ್ಮೀಂದ ತುಸು ಭಿನ್ನವಾಗಿ ಅಲ್ಲಿಯ ವಿಷಯ ಭಾಪನ್ನು ಪಡೆದಿದೆ.

ಅರಮನೆ ಹತ್ತಿರವಾಗುತ್ತಿದ್ದಂತೆಯೇ, ರಸ್ತೆ ನಡುವಿನ ಸುಂದರ ವೃತ್ತಿ. ಅರಮನೆಯ ಉದ್ದಾನುದ್ದದ ಬಿಳಿಹಿನ ಹೊರಗೊಳಿದೆಗಳು, ಅದರೊಳಗೂ ಮುಗಿಲೀಗೆ ಬಾಚಿಕೊಂಡು ಉಂಟಾನ್ನು ದಿಟ್ಟಿಸುತ್ತಿರುವ ಭವ್ಯಗೊಳವು, ಪಗೊಡಗಳ ನಿರ್ಮಾಣಗಳು ನವ್ಯನ್ನು ಮಂತ್ರಮುಗ್ಗಾಗಿಸಿದವು. ಸ್ವಿಂಗ್ ರಸ್ತೆ, ಹಸಿರು ಲಾನ್, ಪ್ರವೇಶದ ವಿನ್ಯಾಸಗಳು ಗಮನ ಸೇರಿದವು. ಒಳಹೊದ ಮೇಲೆ ನಮ್ಮ ಪುರಾಣದ ಮಾಯನಿರ್ಮಿತ ನಗರಿಯೊಂದರ ಒಳಹೊಕ್ಕಂತೆ ಮ್ಯಾರೆರಿಯಲ್ಲಿ ಬೇಕು.

ಅರಮನೆಯಲ್ಲಿ ಮೂರು ವಿಭಾಗಗಳಿಧ್ಯ ಹೊರಗಿನ ವಿಭಾಗದಲ್ಲಿ ಅಡಳಿತಾತ್ಮಕ ಕಟ್ಟೇರಿಗಳಿದ್ದು, ಕೊನೆಯಲ್ಲಿ ‘ವರ್ಮರಾಲ್’ ಬುಧ್ ದೇಗುಲದ ಸಮುಚ್ಛಯವಿದೆ. ಈ ಭಾಗ ಅಲ್ಲಾ ಕರ್ವತ ಕೇಂದ್ರಿಸಿದ್ದು. ಮದ್ದುವಿಭಾಗದಲ್ಲಿ ರಾಜಗೃಹ ಹಾಗೂ ಅವರ ಅಡಳಿತ ಸಮಾಲೋಚನೆಯ ಕಟ್ಟಡಗಳಿದ್ದು,



ಎಮರಾಲ್ ಬಿ.ಟಿ.



ರಕ್ಷಕ ದೇವತೆ